



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ - ೧೫೮ Volume - 158	ಬೆಂಗಳೂರು, ಬುಧವಾರ, ೧೩, ಡಿಸೆಂಬರ್, ೨೦೨೩(ಮಾರ್ಗಶಿರ, ೨೨ ಶಕವರ್ಷ, ೧೯೪೫) BENGALURU, WEDNESDAY, 13, DECEMBER, 2023(MARGASHIRA, 22, SHAKAVARSHA, 1945)	ಸಂಚಿಕೆ ೨೩೯ Issue 239
-----------------------------	--	-------------------------

ಭಾಗ ೪ಎ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ ಅಧಿನಿಯಮಗಳು ಮತ್ತು ಆಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇಲೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇಲೆಗೆ ರಾಜ್ಯಪಾಲರು ಮಾಡಿದ ನಿಯಮಗಳು ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯವು ಮಾಡಿದ ನಿಯಮಗಳು

ಕರ್ನಾಟಕ ಸರ್ಕಾರ

ಸಂಖ್ಯೆ: ಸಿಆಸುಇ 16 ಹೆಚ್ ಹೆಚ್‌ಎಲ್ 2023

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಧಾನ ಸೌಧ,
ಬೆಂಗಳೂರು, ದಿನಾಂಕ:28.11.2023

ಅಧಿಸೂಚನೆ-1

ಸರ್ಕಾರವು 2024ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗಾಗಿ ಈ ಕೆಳಕಂಡಂತೆ ಪ್ರಕಟಿಸಲಾಗಿ .

ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಹಾಗೂ ಈ ಕೆಳಕಂಡ ದಿನಗಳು

ಕ್ರಮ ಸಂಖ್ಯೆ	ದಿನಾಂಕ	ವಾರಗಳು	ಸಾರ್ವತ್ರಿಕ ರಜಾ ದಿನಗಳು
1	15.01.2024	ಸೋಮವಾರ	ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
2	26.01.2024	ಶುಕ್ರವಾರ	ಗಣರಾಜ್ಯೋತ್ಸವ
3	08.03.2024	ಶುಕ್ರವಾರ	ಮಹಾ ಶಿವರಾತ್ರಿ
4	29.03.2024	ಶುಕ್ರವಾರ	ಗುಡ್ ಫ್ರೈಡೆ
5	09.04.2024	ಮಂಗಳವಾರ	ಯುಗಾದಿ ಹಬ್ಬ
6	11.04.2024	ಗುರುವಾರ	ಖುತುಬ್-ಎ-ರಂಜಾನ್
7	01.05.2024	ಬುಧವಾರ	ಕಾರ್ಮಿಕ ದಿನಾಚರಣೆ
8	10.05.2024	ಶುಕ್ರವಾರ	ಬಸವ ಜಯಂತಿ/ಅಕ್ಷಯ ತೃತೀಯ
9	17.06.2024	ಸೋಮವಾರ	ಬಕ್ರೀದ್
10	17.07.2024	ಬುಧವಾರ	ಮೊಹರಂ ಕಡೇ ದಿನ
11	15.08.2024	ಗುರುವಾರ	ಸ್ವಾತಂತ್ರ್ಯ ದಿನಾಚರಣೆ

(೭೯೭೧)

12	07.09.2024	ಶನಿವಾರ	ವರಸಿದ್ದಿ ವಿನಾಯಕ ವ್ರತ
13	16.09.2024	ಸೋಮವಾರ	ಈದ್-ಮಿಲಾದ್
14	02.10.2024	ಬುಧವಾರ	ಗಾಂಧಿ ಜಯಂತಿ / ಮಹಾಲಯ ಅಮವಾಸ್ಯೆ
15	11.10.2024	ಶುಕ್ರವಾರ	ಮಹಾನವಮಿ, ಆಯುಧಪೂಜೆ
16	17.10.2024	ಗುರುವಾರ	ಮಹರ್ಷಿ ವಾಲ್ಮೀಕಿ ಜಯಂತಿ
17	31.10.2024	ಗುರುವಾರ	ನರಕ ಚತುರ್ದಶಿ
18	01.11.2024	ಶುಕ್ರವಾರ	ಕನ್ನಡ ರಾಜ್ಯೋತ್ಸವ
19	02.11.2024	ಶನಿವಾರ	ಬಲಿಪಾಡ್ಯಮಿ, ದೀಪಾವಳಿ
20	18.11.2024	ಸೋಮವಾರ	ಕನಕದಾಸ ಜಯಂತಿ
21	25.12.2024	ಬುಧವಾರ	ಕ್ರಿಸ್ ಮಸ್

ಸೂಚನೆ:

1. ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಡಾ|| ಬಿ. ಆರ್. ಅಂಬೇಡ್ಕರ್ ಜಯಂತಿ (14.04.2024) ಮತ್ತು ಮಹಾವೀರ ಜಯಂತಿ (21.04.2024) ಹಾಗೂ ಎರಡನೇ ಶನಿವಾರದಂದು ಬರುವ ವಿಜಯದಶಮಿ (12.10.2024) ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.
2. ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಛೇರಿಗಳು ಮುಚ್ಚಲ್ಪಡುತ್ತವೆ. ಕಛೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ಥರುಗಳು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು.
3. ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು.
4. ದಿನಾಂಕ:03.09.2024 (ಮಂಗಳವಾರ) ಕೈಲ್ ಮೂಹೂರ್ತ, ದಿನಾಂಕ:17.10.2024 (ಗುರುವಾರ) ತುಲಾ ಸಂಕ್ರಮಣ ಹಾಗೂ ದಿನಾಂಕ:14.12.2024 (ಶನಿವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.
5. ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಿಸುವರು.
6. ಸಾರ್ವತ್ರಿಕ ರಜಾ ದಿನಗಳ ಜೊತೆಗೆ ರಾಜ್ಯ ಸರ್ಕಾರಿ ನೌಕರರು ಎರಡು ದಿವಸಗಳಿಗೆ ಮೀರದಂತೆ 2024ನೇ ವರ್ಷದಲ್ಲಿ ಅಧಿಸೂಚನೆ-1ರ ಅನುಬಂಧದಲ್ಲಿ ತಿಳಿಸಿರುವ ಪರಿಮಿತ ರಜೆಯನ್ನು ಪೂರ್ವಾನುಮತಿ ಪಡೆದು ಉಪಯೋಗಿಸಿಕೊಳ್ಳಬಹುದು. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಅಧಿಕಾರವುಳ್ಳ ಅಧಿಕಾರಿಗಳು ಪ್ರಸ್ತುತ ಅನುಮತಿಗೆ ಮಂಜೂರಾತಿ ನೀಡತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ

ಮತ್ತು ಅವರ ಹೆಸರಿನಲ್ಲಿ

(ಪಿ ಎನ್ ನಾಗಪ್ರಶಾಂತ್)

ಸರ್ಕಾರದ ಅಧೀನ ಕಾರ್ಯದರ್ಶಿ-1

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ,

(ರಾಜ್ಯ ಶಿಷ್ಟಾಚಾರ)

ಕರ್ನಾಟಕ ಸರ್ಕಾರ

ಸಂಖ್ಯೆ: ಸಿಆಸುಇ 16 ಹೆಚ್ ಹೆಚ್‌ಎಲ್ 2023

ಕರ್ನಾಟಕ ಸರ್ಕಾರದ ಸಚಿವಾಲಯ,

ವಿಧಾನ ಸೌಧ,

ಬೆಂಗಳೂರು, ದಿನಾಂಕ: 28.11.2023

ಅಧಿಸೂಚನೆ-1ರ ಅನುಬಂಧ

2024ನೇ ವರ್ಷಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಇರುವ ಪರಿಮಿತ ರಜಾ ದಿನಗಳ ಪಟ್ಟಿ

ಕ್ರಮ ಸಂಖ್ಯೆ	ದಿನಾಂಕ	ವಾರಗಳು	ಪರಿಮಿತ ರಜಾ ದಿನಗಳು
1	01.01.2024	ಸೋಮವಾರ	ನೂತನ ವರ್ಷಾರಂಭ
2	25.03.2024	ಸೋಮವಾರ	ಹೋಳಿ ಹಬ್ಬ
3	30.03.2024	ಶನಿವಾರ	ಹೋಲಿ ಸ್ಯಾಟರ್ ಡೇ
4	05.04.2024	ಶುಕ್ರವಾರ	ಜುಮತ್-ಉಲ್-ವಿದಾ
5	06.04.2024	ಶನಿವಾರ	ಷಬ್-ಎ-ಖಾದರ್
6	17.04.2024	ಬುಧವಾರ	ಶ್ರೀ ರಾಮನವಮಿ
7	23.05.2024	ಗುರುವಾರ	ಬುದ್ಧ ಪೂರ್ಣಿಮೆ
8	16.08.2024	ಶುಕ್ರವಾರ	ಶ್ರೀ ವರಮಹಾಲಕ್ಷ್ಮಿ ವ್ರತ
9	19.08.2024	ಸೋಮವಾರ	ಋಗ್ ಉಪಕರ್ಮ, ಯಜುರ್ ಉಪಕರ್ಮ
10	20.08.2024	ಮಂಗಳವಾರ	ಬ್ರಹ್ಮಶ್ರೀ ನಾರಾಯಣಗುರು ಜಯಂತಿ
11	26.08.2024	ಸೋಮವಾರ	ಶ್ರೀ ಕೃಷ್ಣ ಜನ್ಮಾಷ್ಟಮಿ
12	06.09.2024	ಶುಕ್ರವಾರ	ಸ್ವರ್ಣಗೌರಿ ವ್ರತ
13	17.09.2024	ಮಂಗಳವಾರ	ವಿಶ್ವಕರ್ಮ ಜಯಂತಿ
14	15.11.2024	ಶುಕ್ರವಾರ	ಗುರು ನಾನಕ್ ಜಯಂತಿ
15	24.12.2024	ಮಂಗಳವಾರ	ಕ್ರಿಸ್‌ಮಸ್ ಈವ್

ಸೂಚನೆ:

- ಮಧ್ಯ ನವಮಿ (18.02.2024), ಷಬ್-ಎ-ಬರಾತ್ (25.02.2024), ಶ್ರೀ ಶಂಕರಾಚಾರ್ಯ ಜಯಂತಿ, ಶ್ರೀ ರಾಮಾನುಜಾಚಾರ್ಯ ಜಯಂತಿ (12.05.2024), ಕನ್ಯಾ ಮರಿಯಮ್ಮ ಜಯಂತಿ (08.09.2024) ಮತ್ತು ತಿರು ಓಣಂ (15.09.2024) ಭಾನುವಾರದಂದು, ಸೌರಮಾನ ಯುಗಾದಿ / ದೇವರ ದಾಸೀಮಯ್ಯ ಜಯಂತಿ (13.04.2024) ಹಾಗೂ ಹುತ್ತರಿ ಹಬ್ಬ (14.12.2024) ಎರಡನೇ ಶನಿವಾರದಂದು ಬರುವುದರಿಂದ ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.
- ಅನಂತ ಪದ್ಮನಾಭ ವ್ರತ (16.09.2024) ಸೋಮವಾರ ಈದ್-ಮಿಲಾದ್ ಹಾಗೂ ತುಲಾ ಸಂಕ್ರಮಣ (17.10.2024) ಗುರುವಾರ ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ತ ಘೋಷಿಸಿರುವ ಸಾರ್ವತ್ರಿಕ ರಜಾ ದಿನಗಳಂದು ಬರುವುದರಿಂದ ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ
(ಪಿ ಎನ್ ನಾಗಪ್ರಶಾಂತ್)
ಸರ್ಕಾರದ ಅಧೀನ ಕಾರ್ಯದರ್ಶಿ-1
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ,
(ರಾಜ್ಯ ಶಿಷ್ಟಾಚಾರ)

ಕರ್ನಾಟಕ ಸರ್ಕಾರ

ಸಂಖ್ಯೆ: ಸಿಆಸುಇ 16 ಹೆಚ್ ಹೆಚ್‌ಎಲ್ 2023

ಕರ್ನಾಟಕ ಸರ್ಕಾರದ ಸಚಿವಾಲಯ,

ವಿಧಾನ ಸೌಧ,

ಬೆಂಗಳೂರು, ದಿನಾಂಕ: 28.11.2023

ಅಧಿಸೂಚನೆ-II

ಭಾರತ ಸರ್ಕಾರದ ಒಳಾಡಳಿತ ವ್ಯವಹಾರಗಳ ಇಲಾಖೆಯ ಕ್ರಮಾಂಕ 20:25:26:ಪಿಯುಬಿ 1, ದಿನಾಂಕ:15.06.1957ರ ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿರುವ ನೆಗೋಷಿಯೆಬಲ್ ಇನ್ಯುಮೆಂಟ್ ಆಕ್ಟ್ 1881ರ (1881ರ ಅಧಿನಿಯಮ ಸಂಖ್ಯೆ:26) 25ನೇ ಸೆಕ್ಷನ್ ನಲ್ಲಿರುವ ವಿವರಣೆಯಂತೆ 2024ನೇ ವರ್ಷದಲ್ಲಿ ಈ ಕೆಳಗಿನ ದಿನಗಳನ್ನು ಕರ್ನಾಟಕ ರಾಜ್ಯದಾದ್ಯಂತ ಸಾರ್ವತ್ರಿಕ ರಜೆಗಳೆಂದು ಘೋಷಿಸಲಾಗಿದೆ.

ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಹಾಗೂ ಈ ಕೆಳಕಂಡ ದಿನಗಳು.

ಕ್ರಮ ಸಂಖ್ಯೆ	ದಿನಾಂಕ	ವಾರಗಳು	ಸಾರ್ವತ್ರಿಕ ರಜಾ ದಿನಗಳು
1	15.01.2024	ಸೋಮವಾರ	ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
2	26.01.2024	ಶುಕ್ರವಾರ	ಗಣರಾಜ್ಯೋತ್ಸವ
3	08.03.2024	ಶುಕ್ರವಾರ	ಮಹಾ ಶಿವರಾತ್ರಿ
4	29.03.2024	ಶುಕ್ರವಾರ	ಗುಡ್ ಫ್ರೈಡೆ
5	09.04.2024	ಮಂಗಳವಾರ	ಯುಗಾದಿ ಹಬ್ಬ
6	11.04.2024	ಗುರುವಾರ	ಖುತುಬ್-ಎ-ರಂಜಾನ್
7	01.05.2024	ಬುಧವಾರ	ಕಾರ್ಮಿಕ ದಿನಾಚರಣೆ
8	10.05.2024	ಶುಕ್ರವಾರ	ಬಸವ ಜಯಂತಿ/ಅಕ್ಷಯ ತೃತೀಯೆ
9	17.06.2024	ಸೋಮವಾರ	ಬಕ್ರೀದ್
10	17.07.2024	ಬುಧವಾರ	ಮೊಹರಂ ಕಡೇ ದಿನ
11	15.08.2024	ಗುರುವಾರ	ಸ್ವಾತಂತ್ರ್ಯ ದಿನಾಚರಣೆ
12	07.09.2024	ಶನಿವಾರ	ವರಸಿದ್ಧಿ ವಿನಾಯಕ ವ್ರತ
13	16.09.2024	ಸೋಮವಾರ	ಈಡ್-ಮಿಲಾದ್
14	02.10.2024	ಬುಧವಾರ	ಗಾಂಧಿ ಜಯಂತಿ / ಮಹಾಲಯ ಅಮವಾಸ್ಯೆ
15	11.10.2024	ಶುಕ್ರವಾರ	ಮಹಾನವಮಿ, ಆಯುಧಪೂಜೆ
16	17.10.2024	ಗುರುವಾರ	ಮಹರ್ಷಿ ವಾಲ್ಮೀಕಿ ಜಯಂತಿ
17	31.10.2024	ಗುರುವಾರ	ನರಕ ಚತುರ್ದಶಿ
18	01.11.2024	ಶುಕ್ರವಾರ	ಕನ್ನಡ ರಾಜ್ಯೋತ್ಸವ
19	02.11.2024	ಶನಿವಾರ	ಬಲಿಪಾಡ್ಯಮಿ, ದೀಪಾವಳಿ
20	18.11.2024	ಸೋಮವಾರ	ಕನಕದಾಸ ಜಯಂತಿ
21	25.12.2024	ಬುಧವಾರ	ಕ್ರಿಸ್ ಮಸ್

ಸೂಚನೆ:

1. ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಡಾ|| ಬಿ. ಆರ್. ಅಂಬೇಡ್ಕರ್ ಜಯಂತಿ (14.04.2024) ಮತ್ತು ಮಹಾವೀರ ಜಯಂತಿ (21.04.2024) ಹಾಗೂ ಎರಡನೇ ಶನಿವಾರದಂದು ಬರುವ ಸೌರವಿಜಯದಶಮಿ (12.10.2024) ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.
2. ದಿನಾಂಕ:01.04.2024 ವಾಣಿಜ್ಯ ಬ್ಯಾಂಕುಗಳ ಹಾಗೂ ಸಹಕಾರಿ ಬ್ಯಾಂಕುಗಳ ವಾರ್ಷಿಕ ಮುಕ್ತಾಯದ ದಿನ ಆಗಿರುವುದರಿಂದ, ಸದರಿ ದಿನದಂದು ವಾಣಿಜ್ಯ ಹಾಗೂ ಸಹಕಾರಿ ಬ್ಯಾಂಕುಗಳಿಗೆ ಮಾತ್ರ ರಜಾ ಇರುತ್ತದೆ.
3. ದಿನಾಂಕ:03.09.2024 (ಮಂಗಳವಾರ) ಕೈಲ್ ಮೂಹೂರ್ತ, ದಿನಾಂಕ:17.10.2024 (ಗುರುವಾರ) ತುಲಾ ಸಂಕ್ರಮಣ ಹಾಗೂ ದಿನಾಂಕ:14.12.2024 (ಶನಿವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ..

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ
(ಪಿ ಎನ್ ನಾಗಪ್ರಶಾಂತ್)
ಸರ್ಕಾರದ ಅಧೀನ ಕಾರ್ಯದರ್ಶಿ-1
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ,
(ರಾಜ್ಯ ಶಿಷ್ಟಾಚಾರ)

GOVERNMENT OF KARNATAKA

No.DPAR 16 HHL 2023

Karnataka Government Secretariat,

Vidhana Soudha,

Bengaluru, dated:28.11.2023

NOTIFICATION-I

The following list of the General Holiday sanctioned by the Government for the year 2024 is published for general information.

All Second Saturdays, Fourth Saturdays, Sundays and the following days.

SL. NO.	DATE	DAYS	PUBLIC HOLIDAYS
1	15.01.2024	Monday	Uttarayana Punyakala, Makara Sankranti Festival
2	26.01.2024	Friday	Republic Day
3	08.03.2024	Friday	Maha Shivaratri
4	29.03.2024	Friday	Good Friday
5	09.04.2024	Tuesday	Ugadi Festival
6	11.04.2024	Thursday	Khutub-E-Ramzan
7	01.05.2024	Wednesday	May Day
8	10.05.2024	Friday	Basava Jayanthi/Akshaya Tritiya

9	17.06.2024	Monday	Bakrid
10	17.07.2024	Wednesday	Last Day of Moharam
11	15.08.2024	Thursday	Independence Day
12	07.09.2024	Saturday	Varasiddhi Vinayaka Vrata
13	16.09.2024	Monday	Eid-Milad
14	02.10.2024	Wednesday	Gandhi Jayanthi / Mahalaya Amavasye
15	11.10.2024	Friday	Mahanavami, Ayudhapooja
16	17.10.2024	Thursday	Maharshi Valmiki Jayanthi
17	31.10.2024	Thursday	Naraka Chaturdashi
18	01.11.2024	Friday	Kannada Rajyothsava
19	02.11.2024	Saturday	Balipadyami, Deepavali
20	18.11.2024	Monday	Kanakadasa Jayanthi
21	25.12.2024	Wednesday	Christmas

Note:

- 1 This list does not include Dr. B.R. Ambedkar Jayanthi (14.04.2024) & Mahaveera Jayanthi (21.04.2024) which falls on Sundays and Vijayadasami (12.10.2024) which falls on Second Saturday.
- 2 Government Offices will be closed through out the State on General Holidays. However, Heads of department should make necessary arrangements for the discharge of urgent works.
- 3 If any of the Holidays for the festivals of Muslim Fraternity notified above does not fall on the date notified, Muslim Fraternity in Government Service may be granted holiday on the date of observance in view of the holidays already notified.
- 4 Local Holiday is declared for Kodagu District only on account of Kail Muhuruth on 03.09.2024 (Tuesday), Tula Sankramana on 17.10.2024 (Thursday) and Huthri Festival on 14.12.2024 (Saturday).
- 5 Separate list of Holidays will be published by the Commissioner of Public Instructions for the Education Department.
- 6 In addition to the General Holidays the State Government Employees may utilize any of the restricted holidays not exceeding two days during the year 2024 with prior permission from the authority who is authorized to sanctioned Casual Leave.

By order and in the Name of
Governor of Karnataka
(P N Naga Prashanth)
Under Secretary to Government-1
Dept., of Personnel & Administrative Reforms
(State Protocol)

GOVERNMENT OF KARNATAKA

No.DPAR 16 HHL 2023

Karnataka Government Secretariat,

Vidhana Soudha,

Bengaluru, dated: 28.11.2023

ANNEXURE TO NOTIFICATION-I

List of Restricted Holidays for the State Government Employees for the year 2024.

SL. NO.	DATE	DAYS	RESTRICTED HOLIDAYS
1	01.01.2024	Monday	New Year
2	25.03.2024	Monday	Holi Festival
3	30.03.2024	Saturday	Holy Saturday
4	05.04.2024	Friday	Jumat-UI-Wida
5	06.04.2024	Saturday	Shab-e-Qadar
6	17.04.2024	Wednesday	Sri Ramanavami
7	23.05.2024	Thursday	Buddha Poornima
8	16.08.2024	Friday	Varamahalakshmi Vrata
9	19.08.2024	Monday	Rug-Upakarma, Yajur Upakarma
10	20.08.2024	Tuesday	Brahma Shri Naryana Guru Jayanthi
11	26.08.2024	Monday	Sri Krishna Janmashtami
12	06.09.2024	Friday	Swarna Gowri Vrata
13	17.09.2024	Tuesday	Vishwakarma Jayanthi
14	15.11.2024	Friday	Guru Nanak Jayanthi
15	24.12.2024	Tuesday	Christmas Eve

Note:

- This Annexure does not include Sri Madvanavami (18.02.2024), Shab-e-Barath (25.02.2024), Sri Shankarayacharya Jayanthi, Sri Ramanujacharya Jayanthi (12.05.2024), Kanya Mariyamma Jayanthi (08.09.2024) & Onam Festival (15.09.2024) which falls on Sunday and Souramana Ugadi / Devara Daseemaiah Jayanthi (13.04.2024) & Huttari Festival (14.12.2024) which falls on Second Saturday.**

2 This list does not include

- **Ananta Padmanabha Vrata (16.09.2024) Monday which falls on General Holiday in view of Eid-Milad.**
- **Tula Sankramana (17.10.2024) Thursday which falls on General Holiday in view of Maharshi Valmiki Jayanthi.**

By order and in the Name of
Governor of Karnataka
(P N Naga Prashanth)
Under Secretary to Government-1
Dept., of Personnel & Administrative Reforms
(State Protocol)

GOVERNMENT OF KARNATAKA

No.DPAR 16 HHL 2023

Karnataka Government Secretariat,
Vidhana Soudha,
Bengaluru, dated: 28.11.2023

NOTIFICATION-II

Under the explanation of Section 25 of the Negotiable Instruments Act 1881 (Act No.XXVI of 1881) read with Notification No. 20/25/26/Pub-1, Dated:15.06.1957 of the Government of India, Ministry of Home Affairs the following shall be Public Holidays throughout the State of Karnataka during the year 2024.

All Second Saturdays, Fourth Saturdays, Sundays and the following days.

SL. NO.	DATE	DAYS	PUBLIC HOLIDAYS
1	15.01.2024	Monday	Uttarayana Punyakala, Makara Sankranti Festival
2	26.01.2024	Friday	Republic Day
3	08.03.2024	Friday	Maha Shivaratri
4	29.03.2024	Friday	Good Friday
5	09.04.2024	Tuesday	Ugadi Festival
6	11.04.2024	Thursday	Khutub-E-Ramzan
7	01.05.2024	Wednesday	May Day
8	10.05.2024	Friday	Basava Jayanthi/Akshaya Tritiya
9	17.06.2024	Monday	Bakrid

10	17.07.2024	Wednesday	Last Day of Moharam
11	15.08.2024	Thursday	Independence Day
12	07.09.2024	Saturday	Varasiddhi Vinayaka Vrata
13	16.09.2024	Monday	Eid-Milad
14	02.10.2024	Wednesday	Gandhi Jayanthi / Mahalaya Amavasye
15	11.10.2024	Friday	Mahanavami, Ayudhapooja
16	17.10.2024	Thursday	Maharshi Valmiki Jayanthi
17	31.10.2024	Thursday	Naraka Chaturdashi
18	01.11.2024	Friday	Kannada Rajyothsava
19	02.11.2024	Saturday	Balipadyami, Deepavali
20	18.11.2024	Monday	Kanakadasa Jayanthi
21	25.12.2024	Wednesday	Christmas

Note:

- 1 **This list does not include Dr. B.R. Ambedkar Jayanthi (14.04.2024) & Mahaveera Jayanthi (21.04.2024) which falls on Sundays and Vijayadasami (12.10.2024) which falls on Second Saturday.**
- 2 **Holiday declared on 01.04.2024 for closing of Accounts of Commercial Banks and Co-operative Banks only.**
- 3 **Local Holiday is declared for Kodagu District only on account of Kail Muhuruth on 03.09.2024 (Tuesday), Tula Sankramana on 17.10.2024 (Thursday) and Huthri Festival on 14.12.2024 (Saturday).**

By order and in the Name of
Governor of Karnataka
(P N Naga Prashanth)
Under Secretary to Government-1
Dept., of Personnel & Administrative Reforms
(State Protocol)

PR-857

GOVERNMENT OF KARNATAKA

No. RD 41 LGP 2022

Karnataka Government Secretariat,
M.S.Building,
Bengaluru, Dated: 28.11.2023.**NOTIFICATION**

The draft of the following rules further to amend the Karnataka Land Grant Rules, 1969, which the Government of Karnataka, proposes to make in exercise of the powers conferred by section 197 of the Karnataka Land Revenue Act, 1964 (Karnataka Act 12 of 1964) is hereby published as required by sub-section (1) of the said section for the information of all persons likely to be affected thereby and notice is hereby given that the said draft will be taken into consideration after the expiry of fifteen days from the date of its publication in the official Gazette.

Any objection or suggestion, which may be received by the State Government from any person with respect to the said draft before the expiry of the period specified above, will be considered by the State Government. Objections or suggestions may be addressed to the Principal Secretary to Government, Revenue Department, Multi Storied Building, Dr. B.R. Ambedkar Veedhi, Bengaluru – 560 001.

DRAFT RULES

1. Title and commencement.- (1) These rules may be called the Karnataka Land Grant (Amendment) Rules, 2023.

(2) They shall come into force from the date of their final publication in the Official Gazette.

2. Amendment of rule 22-A:- In the Karnataka Land Grant Rules, 1969, in rule 22-A, in sub-rule (1), for the table, and the entries relating thereto, the following shall be substituted, namely:-

“TABLE

To fix the Non-Agricultural Market value/Guidance value while granting/ Leasing the Government Land as per rules 19, 20, 21 and 22 of Karnataka Land Grant Rules, 1969					
Sl. No.	Purpose	GRANT (Private)		LEASE (Private)	
		SC/ST	Others	SC/ST	Others
01	Industry (Small and Medium and Large Scale)	50% of Non-Agricultural Guidance Value	Non-Agricultural Market Value	2.5% of the Non-Agricultural Guidance Value	2.5% of the Non-Agricultural Market Value
02	Education (Primary to Higher Education including Technical, Medical and also Research Institutes)	50% of Non-Agricultural Guidance Value	Non-Agricultural Market Value	2.5% of the Non-Agricultural Guidance Value	2.5% of the Non-Agricultural Market Value
03	Welfare activities (Hostel/Hospital/ Orphanage/Old age home etc.)	10% of the Non-Agricultural Guidance Value	25% of the Non-Agricultural Market Value	2.5% of the Non-Agricultural Guidance Value	2.5% of the Non-Agricultural Guidance Value
04	Religious (Charitable Trusts)	25% of Non-Agricultural Guidance Value	50% of Non-Agricultural Guidance Value	2.5% of the Non-Agricultural Guidance Value	2.5% of the Non-Agricultural Guidance Value

ಭಾಗ ೪ಎ

ಕರ್ನಾಟಕ ರಾಜ್ಯಪತ್ರ, ಬುಧವಾರ, ೧೩, ಡಿಸೆಂಬರ್, ೨೦೨೩

೭೯೮೧

05	Agriculture	-	-	20 times of land revenue per year as rent	20 times of land revenue per year as rent
06	Non-Agriculture (Excluding above cited purposes)	-	-	2.5% of the Non-Agricultural Guidance value	2.5% of the Non-Agricultural Guidance value
07	Landlocked Government Lands excluding streams, storm water, drains, nalas, lakes, tanks and all water bodies	(i) the rate for kharab land falling within the agriculture land shall be fixed at the guidance value of the surrounding agricultural land. (ii) the rate for the kharab land falling within the diverted land shall be fixed at the non-agricultural guidance value of the surrounding lands for which the diversion has been made. (iii) the rate for the kharab land falling within the developed land shall be fixed at the non-agricultural guidance value in square meter of the surrounding developed land approved by the competent authority.			

Provided that the new rates shall not be applicable for the lands already leased before the commencement of Karnataka Land Grant (Amendment) Rules, 2023”.

By order in the name of the
Governor of Karnataka

(C. BALARAM)
Under Secretary to Government,
Revenue Department (Land Grants-1)

PR-856